


ಮೇಕೆಗಳ ಸಂವರ್ಧನೆಯಿಂದ ಹಿಂಡಿನ ಗಾತ್ರವನ್ನು ಹೆಚ್ಚಿಸುವುದರ ಜೊತೆಗೆ, ಹುಟ್ಟಿದ ಮರಿಗಳನ್ನು ಬೆಳೆಸಿ, ಮಾಂಸಕ್ಕಾಗಿ ಮಾರಾಟ ಮಾಡಿ ಲಾಭ ಗಳಿಸುವುದೇ ಮೇಕೆ ಸಾಕಾಣಿಕೆಯ ಮೂಲ ಉದ್ದೇಶ. ಆದ್ದರಿಂದ ಮೇಕೆ ಸಾಕಾಣಿಕೆಯಲ್ಲಿ ಅಧಿಕ ಲಾಭ ಕಂಡುಕೊಳ್ಳಬೇಕಾದರೆ, ಹಿಂಡಿನಲ್ಲಿ ಹೆಚ್ಚು ಮರಿಗಳು ಜನಿಸಬೇಕು, ಅವಳ ಮರಿಗಳ ಶೇಕಡವಾರು ಪ್ರಮಾಣ ಅಧಿಕವಿರಬೇಕು, ಹುಟ್ಟಿದ ದಿನದಂದು ಮರಿಗಳ ದೇಹ ತೂಕ ತಳಯನುಸಾರ ಇರಬೇಕು, ಮರಿಗಳಲ್ಲಿ ಅಂಗವೈಕಲ್ಯ ಇರಕೂಡದು, ಮರಿಗಳ ಸಾವಿನ ಪ್ರಮಾಣ ಕಡಿಮೆ ಇರಬೇಕು, ಮರಿಗಳು ವೇಗವಾದ ಬೆಳವಣಿಗೆ ಹೊಂದಿ ಕಡಿಮೆ ಸಮಯದಲ್ಲಿ ಅಧಿಕ ದೇಹ ತೂಕ ಪಡೆಯಬೇಕು. ಈ ಅಂಶಗಳೆಲ್ಲಾ ನಿಮ್ಮ ಹಿಂಡಿನಲ್ಲಿ ಕಾಣಬೇಕಾದರೆ ಉತ್ತಮ ತಳ ಸಂವರ್ಧಕ ಹೋತದ ಆಯ್ಕೆ ಅನಿವಾರ್ಯ.

ಮೇಕೆ ಸಾಕಾಣಿಕೆಯಲ್ಲಿ ಹೋತದ ಆಯ್ಕೆ ಪ್ರಮುಖ ಪಾತ್ರ ವಹಿಸುತ್ತದೆ. ಹೋತವನ್ನು ಸಾಮಾನ್ಯವಾಗಿ "ಅರ್ಧ ಹಿಂಡಿಗೆ ಸಮ" ಎಂದು ಪರಿಗಣಿಸಲ್ಪಡುತ್ತದೆ. ಮರಿಗಳ ತಳ, ಅವಳ ಮರಿಗಳ ಶೇಕಡವಾರು ಪ್ರಮಾಣ ಮತ್ತು ಉತ್ಪಾದನಾ ಗುಣಗಳ ಮೇಲೆ ಹೋತದ ಪ್ರಭಾವವು ಅಧಿಕವಾಗಿರುತ್ತದೆ. ಆದ್ದರಿಂದ, ಸಂವರ್ಧನೆಗಾಗಿ ಉಪಯೋಗಿಸುವ ಹೋತದ ಆಯ್ಕೆಯಲ್ಲಿ ಅತೀವ ಕಾಳಜಿ ವಹಿಸಬೇಕಾಗುತ್ತದೆ. ತಳ ಸಂವರ್ಧಕ ಹೋತಗಳ ಆಯ್ಕೆ ಮಾಡುವಾಗ ಈ ಕೆಳಗಿನ ಅಂಶಗಳತ್ತ ಗಮನವಿರಲಿ.....

- ಹೋತಗಳಲ್ಲಿ ವೀರ್ಯಾಣುಗಳ ಉತ್ಪಾದನೆಯು ಸಾಮಾನ್ಯವಾಗಿ 6 ರಿಂದ 8 ತಿಂಗಳ ವಯಸ್ಸಿಗೆ ಆರಂಭಗೊಳ್ಳುತ್ತದೆ. ಹಾಗಾಗಿ, ಒಂದು ವರ್ಷ ಪ್ರಾಯದ ನಂತರ ಹೋತಗಳನ್ನು ಸಂತಾನೋತ್ಪತ್ತಿಗಾಗಿ ಆಯ್ಕೆ ಮಾಡಬಹುದು. ಹೋತಗಳು ಎರಡು ವರ್ಷ ಪ್ರಾಯದ್ದಾದರೆ ಉತ್ತಮ.
- ತಳ ವರ್ಧಕ ಹೋತವು ಆರೋಗ್ಯವಾಗಿದ್ದು, ದಷ್ಟಪುಷ್ಟವಾಗಿರಬೇಕು. ಹೋತವು ಅಗಲವಾದ ಎದೆಯೊಂದಿಗೆ ಹಿಂಡಿನಲ್ಲಿಯೇ ಹೆಚ್ಚು ದೇಹ ತೂಕ ಹೊಂದಿರಬೇಕು. ನೇರ, ಬಲವಾದ, ವಿಕಲತೆ ಇಲ್ಲದ ಕಾಲುಗಳೊಂದಿಗೆ ಉತ್ತಮ ಮೈಕಟ್ಟು ಹೊಂದಿರಬೇಕು.
- ಹೋತವು ಚುರುಕಾಗಿದ್ದು, ಆಕ್ರಮಣಕಾರಿ ಗುಣ ಹೊಂದಿರಬೇಕು.
- ಮೇಲ್ವಡೆ ಮತ್ತು ಕೆಳದವಡೆಗಳು ಸಮಾನವಾಗಿರಬೇಕು. ಸಮಾನವಾಗಿರದಿದ್ದರೆ ಆಹಾರ ಸೇವನೆ ಕಷ್ಟವಾಗುತ್ತದೆ. ಈ ದೋಷವು ಹುಟ್ಟುವ ಮರಿಗಳಿಗೆ ವರ್ಗವಾಗುವುದರಿಂದ ಹೋತ ಆಯ್ಕೆ ಮಾಡುವಾಗ ದವಡೆಗಳನ್ನು ಪರಿಶೀಲಿಸಬೇಕು.
- ಶುದ್ಧ ತಳಯ, ಶ್ರೇಷ್ಠದರ್ಜೆಯ ಹೋತವನ್ನು ತಳಸಂವರ್ಧನೆಗಾಗಿ ಬಳಸಬೇಕು.



- ಹೋತಗಳನ್ನು ಸಂತೆಗಳಲ್ಲಿ ಖರೀದಿಸುವುದಕ್ಕಿಂತ ಶ್ರೇಷ್ಠ ತಳಯ ಮೇಕೆಗಳನ್ನು ಸಾಕುತ್ತಿರುವ ಫಾರಂಗಳಿಂದ ಅಥವಾ ರೈತರಿಂದ ಖರೀದಿಸುವುದು ಉತ್ತಮ. ಇವರುಗಳು, ಸಂವರ್ಧನೆ ಮತ್ತು ಉತ್ಪಾದನೆಯ ವಿವರಗಳನ್ನು ಬರೆದಿಡುತ್ತಿದ್ದರೆ, ದಾಖಲೆಗಳನ್ನು ಪರಿಶೀಲಿಸಿ ಹೋತ ಆಯ್ಕೆ ಮಾಡುವುದು ಸುಲಭ ಮತ್ತು ಸೂಕ್ತ.
- ಯಾವುದೇ ಕಾರಣಕ್ಕೂ ಹೋತವು ಒಂದೇ ವಂಶಾವಳಿಗೆ ಸೇರಿರಬಾರದು. ಅಂದರೆ ರೈತರು ತಮ್ಮ ಆಡಿನ ಹಿಂಡಿನಲ್ಲಿಯೇ ಹುಟ್ಟಿದ ಹೋತಗಳನ್ನು ಸಂವರ್ಧನೆಗಾಗಿ ಬಳಸುವುದು ಕಡ್ಡಾಯವಾಗಿ ನಿಷಿದ್ಧ.
- ಒಂದು ಹೋತಕ್ಕೆ ಹುಟ್ಟಿದ ಹೆಣ್ಣುಮರಿಗಳ ಸಂವರ್ಧನೆಗೆ, ಅದೇ ಹೋತವನ್ನು ಬಳಸಿದರೆ, ಮುಂದೆ ಹುಟ್ಟುವ ಮರಿಗಳಲ್ಲಿ ಅನುವಂಶಿಕ ತೊಂದರೆಗಳನ್ನು ಕಾಣಬಹುದು. ಈ ಬಗೆಯ ಒಳಸಂಕರಣವನ್ನು ತಪ್ಪಿಸಲು ಪ್ರತಿ ಮೂರು ಸಂಕರಣ ಋತುವಿನ ನಂತರ, ಬಳಸಿದ ಹೋತಗಳನ್ನು ಹಿಂಡಿನಿಂದ ತೆಗೆದು, ಹಿಂಡಿನ ಹೊರಗಿನ ಹೊಸ ಹೋತಗಳನ್ನು ಸಂಕರಣಕ್ಕೆ ಬಳಸಬೇಕು.
- ಸಂಕರಣದ ನಂತರ ಅಂಗವಿಕಲ ಅಥವಾ ದೋಷಪೂರಿತ ಮರಿಗಳ ಜನನ ಅಧಿಕವಾಗಿ ಕಂಡು ಬಂದಲ್ಲಿ ಹೋತವನ್ನು ಬದಲಿಸುವುದು ಸೂಕ್ತ.
- ಹೋತಗಳು ಜನನೇಂದ್ರಿಯ ಸೊಂಕಿನಿಂದ ಮುಕ್ತವಾಗಿರಬೇಕು. ವೃಷಣಗಳ ಗಾತ್ರ, ಅವುಗಳ ತಳ ಮತ್ತು ವಯಸ್ಸಿಗನುಗುಣವಾಗಿರಬೇಕು ಅಲ್ಲದೇ, ಕೈಯಿಂದ ಹಿಡಿಸಿದಾಗ ಗಂಟುಗಳು ಸಿಗಬಾರದು.
- ಹೋತದ ಪ್ರಾಯವು ಒಂದು ವರ್ಷದ್ದಾಗಿದ್ದರೆ ಪ್ರತಿ 10 ಆಡುಗಳಿಗೆ ಒಂದರಂತೆ, ಎರಡು ವರ್ಷಗಳಾಗಿದ್ದರೆ ಪ್ರತಿ 25 ಆಡುಗಳಿಗೆ ಒಂದರಂತೆ ಮತ್ತು ಮೂರು ವರ್ಷಗಳಾದರೆ ಪ್ರತಿ 40 ಆಡುಗಳಿಗೆ ಒಂದರಂತೆ ಹೋತಗಳನ್ನು ಪಾಲನೆ ಮಾಡಬೇಕಾಗುತ್ತದೆ.



ವಸತಿ

- ಹಟ್ಟಿ ಪದ್ಧತಿ ಸಾಕಾಣಿಕೆಯಲ್ಲಿ ತಳವರ್ಧಕ ಹೋತಗಳನ್ನು ಪ್ರತ್ಯೇಕವಾಗಿಡಬೇಕು. ಒಂದು ಕೋಣೆಯಲ್ಲಿ ಒಂದೇ ಹೋತವನ್ನು ಸಾಕಬೇಕು

- ಹೋತವು ಆಡುಗಳ ಲೈಂಗಿಕ ಚಟುವಟಿಕೆಯ ಮೇಲೆ ಪರಿಣಾಮ ಬೀರುವಂತಹ ವಾಸನೆಯನ್ನು ಹೊಮ್ಮಿಸುವುದರಿಂದ, ಹೋತವು ಆಡುಗಳಿಗೆ ಕಾಣಿಸುವಂತೆ ಕೋಣೆಯನ್ನು ನಿರ್ಮಿಸಬೇಕು.
- ಸಾಮಾನ್ಯವಾಗಿ ಪ್ರತಿ ಹೋತಕ್ಕೆ 5.50 X 5.00 ಅಡಿ, ಅಳತೆಯ ಉತ್ತಮ ಗಾಳಿ, ಬೆಳಕು ಇರುವಂತಹ ಕೋಣೆ ಬೇಕಾಗುವುದು.
- ಕೋಣೆಯಲ್ಲಿ ಪ್ರತಿ ಹೋತಕ್ಕೆ, ಗೋದಲಗಾಗಿ 40-50 ಸೆಂಟಿಮೀಟರ್‌ನಷ್ಟು ಹಾಗೂ ನೀರಿಗಾಗಿ 4-5 ಸೆಂಟಿಮೀಟರ್‌ನಷ್ಟು ಸ್ಥಳಾವಕಾಶ ಕಲ್ಪಿಸಬೇಕು.

ಗೊರಸುಗಳ ನಿರ್ವಹಣೆ



- ಗೊರಸುಗಳ ಸೋಂಕು/ ಗಾಯದ ನೋವಿನಿಂದ ಹೋತಗಳು ಕುಂಟುತ್ತವೆ ಮತ್ತು ಸಂಕರಣ ಕ್ರಿಯೆಯಲ್ಲಿ ಪಾಲ್ಗೊಳ್ಳಲು ತೊಂದರೆ ಅನುಭವಿಸುತ್ತವೆ. ಆದ್ದರಿಂದ ತಳ ಸಂವರ್ಧಕ ಹೋತಗಳ ಗೊರಸುಗಳ ನಿರ್ವಹಣೆ ಬಗ್ಗೆ ವಿಶೇಷವಾದ ಗಮನ ನೀಡಬೇಕು.
- ಗೊರಸುಗಳ ಅಧಿಕ ಬೆಳವಣಿಗೆಯಿಂದ ಕಾಲುಗಳ ದೌರ್ಬಲ್ಯವನ್ನು ತಪ್ಪಿಸಲು ವರ್ಷಕ್ಕೆ 3-4 ಬಾರಿಯಂತೆ ಅಧಿಕವಾಗಿ ಬೆಳೆದ ಗೊರಸುಗಳನ್ನು ಕತ್ತರಿಸಿ ಸಮತಟ್ಟಾಗಿರಬೇಕು.
- ನೀರು ನಿಂತ/ ತೇವವಿರುವ ಜಾಗದಲ್ಲಿ ಹೋತಗಳನ್ನು ಬಿಡುವುದರಿಂದ ಗೊರಸುಗಳ ನಡುವಿನ ಭಾಗ ಮೃದುಗೊಂಡು ಸಲೀಸಾಗಿ ಗಾಯಗಳಾಗಬಹುದು, ಸೋಂಕಿನಿಂದ ಕೀವು ತುಂಬಿದ ಗಡ್ಡೆಯಾಗಬಹುದು (ಕೊಳಗುರವು). ಆದ್ದರಿಂದ ಹೋತಗಳನ್ನು ಒಣ ಜಾಗದಲ್ಲಿ ಕಟ್ಟಬೇಕು. ಆಗಾಗ ಗೊರಸುಗಳನ್ನು ಗಾಯಗಳಿಗಾಗಿ ಪರಿಶೀಲಿಸಿ ಪಶುವೈದ್ಯರಿಂದ ಸೂಕ್ತ ಚಿಕಿತ್ಸೆ ಕೊಡಿಸಬೇಕು.

ಕೊಂಬು ಸುಡುವುದು

- ಹೋತಗಳ ಕೊಂಬು ಸುಡಿಸುವುದರಿಂದ ರೈತರು ಅವುಗಳನ್ನು ಸುರಕ್ಷಿತವಾಗಿ ನಿರ್ವಹಿಸಬಹುದು. ಇತರೆ ಆಡು/ ಹೋತಗಳೊಂದಿಗೆ ಗುದ್ದಾಡಿ ಗಾಯಗಳಾಗುವುದನ್ನು ತಪ್ಪಿಸಬಹುದು.
- ಹೋತ ಮರಿಗಳು ಹುಟ್ಟಿದ 4-5 ದಿನಕ್ಕೆ ಪಶುವೈದ್ಯರಿಂದ ಕೊಂಬು ಸುಡಿಸಬಹುದು. ಇದರಿಂದ ಹೋತದ ಘಾಟುವಾಸನೆ ಸ್ವಲ್ಪಮಟ್ಟಿಗೆ ತಗ್ಗಿಸಬಹುದು.

ಆಹಾರ

- ದಿನಂಪ್ರತಿ 500 ರಿಂದ 950 ಗ್ರಾಂನಷ್ಟು ಸಮತೋಲಿತ ದಾಣಿಮಿಶ್ರಣ, ಹಾಗೂ 7-8 ಕೆ.ಜಿ ಯಷ್ಟು ಉತ್ತಮ ದರ್ಜೆಯ ಹಸಿಮೇವು ನೀಡಬೇಕು. ಅಲ್ಲದೇ ತಿಂದಷ್ಟು ಒಣ ಮೇವು ಒದಗಿಸಬಹುದು.
- ಹಟ್ಟಿಯಲ್ಲಿ ಸ್ವಚ್ಛತೆಯನ್ನು ಕಾಪಾಡುವುದರಿಂದ ಹಾಗೂ ಹೆಚ್ಚು ಹಸಿರು ಮೇವನ್ನು ನೀಡುವುದರಿಂದಲೂ ಹೋತದ ಘಾಟುವಾಸನೆ ಸ್ವಲ್ಪಮಟ್ಟಿಗೆ ತಗ್ಗಿಸಬಹುದು.



ಸಂವರ್ಧನೆ

- ಹೋತವು, ಬೆದಿಗೆ ಬಂದ ಆಡುಗಳನ್ನು ಗುರುತಿಸಿ ಅವುಗಳನ್ನು ಹತ್ತುವ ಮೊದಲು, ಆಡಿನ ಜನನಾಂಗವನ್ನು ಮೂಸುತ್ತದೆ. ಮೇಲ್ಬುಟಿಯನ್ನು ತಿರುಗಿಸಿ ಕತ್ತನ್ನು ಮೇಲಕ್ಕೆತ್ತಿ ಆಡಿನ ಬೆನ್ನಿನ ಒಂದು ಬದಿಯನ್ನು ಕಚ್ಚಲು ಪ್ರಯತ್ನಿಸುತ್ತದೆ. ಪದೇ ಪದೇ ಮುಂದಿನ ಒಂದು ಕಾಲನ್ನು ಎತ್ತುತ್ತದೆ, ನಂತರ ಆಡನ್ನು ಹತ್ತಿ ಮಿಲನಕ್ರಿಯೆ ಪೂರ್ಣಗೊಳಿಸುತ್ತದೆ.
- ಸಾಮಾನ್ಯವಾಗಿ ಹೋತವು ಚಳಿಗಾಲ ಹಾಗೂ ವಸಂತಕಾಲದಲ್ಲಿ ಲೈಂಗಿಕವಾಗಿ ಹೆಚ್ಚು ಸಕ್ರಿಯವಾಗಿರುತ್ತದೆ.
- ಸಾಂಪ್ರದಾಯಿಕ ಪದ್ಧತಿಯಲ್ಲಿ ವರ್ಷವಿಡೀ, ಹಗಲು-ರಾತ್ರಿ ಹೋತವನ್ನು ಆಡುಗಳೊಂದಿಗೆ ಹಿಂಡಿನಲ್ಲಿ ಬಿಡುವುದು ವಾಡಿಕೆ. ಈ ಪದ್ಧತಿಯಲ್ಲಿ, ಹೋತವು ಬೆದಿಗೆ ಬಂದ ಆಡುಗಳನ್ನು ಗುರುತಿಸಲು ಹಾಗೂ ಸಂಕರಣಕ್ಕೆ ಆಡುಗಳ ಹಿಂದೆ ಅಲೆದಾಡಿ ಸೊರಗುವ ಸಾಧ್ಯತೆ ಇದೆ. ಅಲ್ಲದೇ ಕೆಲವೊಮ್ಮೆ ಹೋತವು ಹಿಂಡಿನಲ್ಲಿರುವ ಕೆಲವೇ ಆಡುಗಳಿಗೆ ಆಕರ್ಷಿತಗೊಂಡು ಇತರ ಆಡುಗಳೊಂದಿಗೆ ಸಂಕರಣ ಮಾಡದೇ ಇರಬಹುದು, ಇನ್ನೂ ಕೆಲವು ಸಂದರ್ಭಗಳಲ್ಲಿ ಹೋತವು, ಒಂದೇ ರಾತ್ರಿಯಲ್ಲಿ ಹಲವಾರು ಆಡುಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸುವುದರಿಂದ ಕೊನೆಯಲ್ಲಿ ಕ್ರಾಸ್‌ಗೊಂಡ ಆಡುಗಳಿಗೆ ಗರ್ಭಧಾರಣೆಗೆ ಬೇಕಾದ ವೀರ್ಯಾಣುಗಳ ಸಂಖ್ಯೆ ದೊರೆಯದೆ ಗರ್ಭಧರಿಸದೇ ಇರಬಹುದು. ಇದರಿಂದ ಹಿಂಡಿನಲ್ಲಿ ಪ್ರತಿ ಬಾರಿಯೂ ಹುಟ್ಟುವ ಮರಿಗಳ ಸಂಖ್ಯೆ ಕುಂಠಿತಗೊಂಡು ಲಾಭ ಕಡಿಮೆಯಾಗುತ್ತದೆ, ಅಲ್ಲದೇ ಹಿಂಡು ದೊಡ್ಡದಾಗಿಸಲು ಹೆಚ್ಚು ವರ್ಷ ಕಾಯಬೇಕಾಗುತ್ತದೆ.
- ಈ ಸಮಸ್ಯೆಗೆ ಪರಿಹಾರವಾಗಿ ರೈತರು ಸಂಕರಣವನ್ನು (ಕ್ರಾಸಿಂಗ್) ಎರಡು ರೀತಿಯಲ್ಲಿ ಕೈಗೊಳ್ಳಬಹುದು.

- ಮೊದಲನೇಯದಾಗಿ, ಕುತ್ತಿಗೆಗೆ ಬಣ್ಣ ಹಚ್ಚಿದ ಹೋತವನ್ನು, ಅದರ ಪ್ರಾಯಕ್ಕನುಗುಣವಾಗಿ ನಿಗದಿತ ಸಂಖ್ಯೆಯ ಆಡುಗಳೊಂದಿಗೆ (10 ರಿಂದ 40 ಆಡುಗಳ) ಪ್ರತ್ಯೇಕ ಹಟ್ಟಿಯಲ್ಲಿ, ರಾತ್ರಿ ಹೊತ್ತಿನಲ್ಲಿ ಸಂಕರಣಕ್ಕಾಗಿ ಬಿಡಬೇಕು. ಬೆಳಿಗ್ಗೆ ಹೋತವನ್ನು ಆಡಿನ ಹಿಂಡಿನಿಂದ ಬೇರ್ಪಡಿಸಿ ಮೇಯಿಸಬೇಕು. ಹೋತಕ್ಕೆ ಹಚ್ಚಿದ ಬಣ್ಣ, ಕ್ರಾಸ್ ಆದ ಆಡಿನ ಬೆನ್ನಿಗೆ ಹತ್ತುವುದರಿಂದ, ಸಂಕರಣಗೊಂಡ (ಕ್ರಾಸ್) ಆಡಿನ ಪತ್ತೆ ಸುಲಭವಾಗುತ್ತದೆ. ಹೀಗೆ ಬಣ್ಣ ಹತ್ತಿದ (ಸಂಕರಣಗೊಂಡ) ಆಡನ್ನು ಮುಂದಿನ ಋತುವಿನವರೆಗೆ ಸಂಕರಣಕ್ಕೆ ಬಿಡಬಾರದು. ಆದರೆ 25-30 ದಿನಗಳಲ್ಲಿ ಪುನಃ ಬೆದಿ ಲಕ್ಷಣಗಳು ಕಂಡುಬಂದಲ್ಲಿ ಮತ್ತೊಮ್ಮೆ ಸಂಕರಣಕ್ಕೆ ಬಿಡಬೇಕು. ಈ ಕ್ರಿಯೆಯನ್ನು ಎಲ್ಲಾ ಆಡುಗಳು ಸಂಕರಣಗೊಳ್ಳುವವರೆಗೆ ಅಥವಾ ಋತು ಮುಗಿಯುವವರೆಗೆ ಕೈಗೊಳ್ಳಬೇಕು.
- ಎರಡನೇಯದಾಗಿ, ಹಿಂಡಿನಲ್ಲಿರುವ ಆಡುಗಳನ್ನು ಗಮನಿಸಿ ಅವುಗಳಲ್ಲಿ ಬೆದಿಗೆ ಬಂದ ಆಡುಗಳನ್ನು ಪ್ರತ್ಯೇಕವಾಗಿ ಮೇಯಿಸಲಾಗುತ್ತಿರುವ ಹೋತದ ಬಳಿ ತೆಗೆದುಕೊಂಡು ಹೋಗಿ ಸಂಕರಣಕ್ಕೆ ಬಿಡಬೇಕು. ಸಂಕರಣದ ನಂತರ ಆಡನ್ನು ಬಣ್ಣದೊಂದಿಗೆ ಗುರುತಿಸಿ ಮರಳಿ ಹಿಂಡಿಗೆ ಬಿಡಬೇಕು. ಈ ಪದ್ಧತಿಯಲ್ಲಿಯೂ ಕೂಡ ಬಣ್ಣ ಹಚ್ಚಿದ ಆಡುಗಳಲ್ಲಿ ಬೆದಿ ಪುನರಾವರ್ತನೆಯ ಬಗ್ಗೆ ಗಮನವಿರಲಿ.
- ಈ ಮೇಲೆ ತಿಳಿಸಿದ ಎರಡೂ ಪದ್ಧತಿಗಳಲ್ಲಿ ಸಂಕರಣಗೊಂಡ ಆಡುಗಳನ್ನು ಬಣ್ಣದ ಮುಖಾಂತರ ಗುರುತಿಸುವುದರಿಂದ ಸಂಕರಣದ ಮಾಹಿತಿ ಬರೆದಿಡುವುದು ಸುಲಭವಾಗುತ್ತದೆ. ಈ ಮಾಹಿತಿಯಿಂದ ಉತ್ತಮ ಕ್ಷಮತೆಯ ಆಡು ಮತ್ತು ಹೋತವನ್ನು ಗುರುತಿಸಬಹುದು ಮತ್ತು ಕಡಿಮೆ ಕ್ಷಮತೆಯ ಹೋತ/ ಆಡುಗಳನ್ನು ಹಿಂಡಿನಿಂದ ತೆಗೆಯಬಹುದು. ಇದರಿಂದ ಹಿಂಡಿನ ಉತ್ಪಾದನೆ ಹೆಚ್ಚುತ್ತದೆ. ಅಲ್ಲದೇ ಸಂಕರಣ ಮಾಹಿತಿ ಇರುವ ಮತ್ತು ಉತ್ತಮ ಕ್ಷಮತೆಯ ಹೋತ/ ಆಡುಗಳಿಗೆ ಅಧಿಕ ಬೆಲೆ ದೊರಕುತ್ತದೆ.
- ಮೇಲೆ ತಿಳಿಸಿದ ವೈಜ್ಞಾನಿಕ ಸಂಕರಣ ವಿಧಗಳನ್ನು ಹಟ್ಟಿ ಪದ್ಧತಿ ಸಾಕಾಣಿಕೆಯಲ್ಲಿ ತೊಡಗಿರುವ ರೈತರು ನೇರವಾಗಿ ಅಳವಡಿಸಿಕೊಳ್ಳಬಹುದು. ಆದರೆ ಸಾಂಪ್ರದಾಯಿಕ ಪದ್ಧತಿಯ ಸಾಕಾಣಿಕೆದಾರರು, ತಮ್ಮ ಪದ್ಧತಿಯಲ್ಲಿ ಕೆಲ ಬದಲಾವಣೆ ಮಾಡಿಕೊಂಡು ಈ ವಿಧಗಳನ್ನು ಅಳವಡಿಸಿಕೊಂಡಲ್ಲಿ ಹೋತದ ಸಮರ್ಪಕ ಬಳಕೆಯಾಗಿ ಹೆಚ್ಚಿನ ಲಾಭ ನಿರೀಕ್ಷಿಸಬಹುದು.

ಆರೋಗ್ಯ ಸಂರಕ್ಷಣೆ

ಪಶುವೈದ್ಯರ ಸಲಹೆ ಮೇರೆಗೆ ಹಿಂಡಿನ ಎಲ್ಲಾ ಆಡುಗಳಿಗಾಗಿ ಕೈಗೊಳ್ಳುವ ಆರೋಗ್ಯ ಸಂರಕ್ಷಣೆ ಕ್ರಮಗಳು ತಳವರ್ಧಕ ಹೋತಗಳಿಗೂ ಅನ್ವಯಿಸುತ್ತವೆ.



ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ
ಪಶುವೈದ್ಯಕೀಯ ಮಹಾವಿದ್ಯಾಲಯ, ಬೀದರ

ವಿಶ್ವಖ್ಯಾತ ಅನುದಾನಿತ ಸುಜಲಾ-IIIರ ಅಡಿ
“ಜಾನುವಾರು ಆಧಾರಿತ ವಿಸ್ತರಣಾ ಚಟುವಟಿಕೆಗಳು”

“ತಳ-ಸಂವರ್ಧಕ ಹೋತ : ಆಯ್ಕೆ ಮತ್ತು ಪಾಲನೆ”



ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ
ಪ್ರಧಾನ ಸಂಶೋಧಕರು,

ಕೆಡಬ್ಲ್ಯೂಡಿಪಿ-II; ಸುಜಲಾ-III ಯೋಜನೆ, ಬೀದರ ಘಟಕ,
ಪಶುವೈದ್ಯಕೀಯ ಮತ್ತು ಪಶುಸಂಗೋಪನಾ ವಿಸ್ತರಣಾ ವಿಭಾಗ
ಪಶುವೈದ್ಯಕೀಯ ಮಹಾವಿದ್ಯಾಲಯ, ಬೀದರ

ದೂರವಾಣಿ : 08482-245084

ಇ-ಮೇಲ್ : vcbsujala@gmail.com

ತಾಂತ್ರಿಕ ಸಲಹೆ
ಡಾ. ಸಿದ್ದಲಿಂಗಸ್ವಾಮಿ ಹಿರೇಮಠ ಡಾ. ಅನಂತರಾವ್ ದೇಸಾಯಿ
ಡಾ. ಯತೀಶ್. ಹೆಚ್ ಎಮ್ ಡಾ. ಪ್ರಕಾಶಕುಮಾರ ರಾಜೋಡ
ಪಶುವೈದ್ಯಕೀಯ ಮಹಾವಿದ್ಯಾಲಯ, ಬೀದರ